



ಭಾರತ ಸರ್ಕಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು

(EMR ವಿಭಾಗ)

**ಕೋವಿಡ್-19:**

**ಮೃತದೇಹಗಳ**

**ನಿರ್ವಹಣೆಯ**

**ಮಾರ್ಗಸೂಚಿಗಳು**

---

15.03.2020

## 1. ದಾಖಲೆಯ ವ್ಯಾಪ್ತಿ

---

- ಪ್ರಸ್ತುತ ಭಾರತದಲ್ಲಿ ನೋವೆಲ್ ಕೋವಿಡ್-19 ಕಾಯಿಲೆಯಿಂದಾಗಿ (ಕೋವಿಡ್-19) ಪ್ರಯೋಗಾಲಯದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು ಎರಡು ಸಾವುಗಳು ಕೂಡ ಸಂಭವಿಸಿವೆ. ಇದೊಂದು ಹೊಸ ಕಾಯಿಲೆಯಾಗಿದ್ದು ಕೋವಿಡ್-19 ಶಂಕಿತ ಅಥವಾ ಸೋಂಕು ದೃಢಪಟ್ಟ ರೋಗಿಯ ಮೃತದೇಹದ ಸೂಕ್ತ ವಿಲೇವಾರಿಯ ಬಗ್ಗೆ ಮಾಹಿತಿಯ/ತಿಳುವಳಿಕೆಯ ಕೊರತೆ ಇದೆ.
- ಕೋವಿಡ್-19 ಗೆ ಸಂಬಂಧಿಸಿದಂತೆ ಪ್ರಸ್ತುತ ಸಾಂಕ್ರಾಮಿಕತೆಯ ಜ್ಞಾನವನ್ನಾಧರಿಸಿ ಈ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ಪ್ರಯಾಣ ಸಂಬಂಧಿ ಪ್ರಕರಣಗಳು ಹಾಗೂ ಸ್ಥಳೀಯವಾಗಿ ಪ್ರಸರಣಗೊಂಡ ಪ್ರಕರಣಗಳಿವೆ. ಈ ಹಂತದಲ್ಲಿ, ಎಲ್ಲಾ ಶಂಕಿತ/ಸೋಂಕು ದೃಢಪಟ್ಟಿರುವ ವ್ಯಕ್ತಿಗಳನ್ನು ಆರೋಗ್ಯ ಸೌಲಭ್ಯಗಳೊಂದಿಗೆ ಪ್ರತ್ಯೇಕವಾಗಿ ಇರಿಸಲಾಗುವುದು. ಹಾಗಾಗಿ ಈ ದಾಖಲೆಯು ಆಸ್ಪತ್ರೆಯಲ್ಲಿ ಉಂಟಾಗುವ ಸಾವುಗಳಿಗೆ ಸೀಮಿತವಾಗಿದೆ.

## 2. ಪ್ರಮುಖ ಅಂಶಗಳು

---

- ವ್ಯಕ್ತಿ ಸೀನಿದಾಗ ಮೂಗಿನಿಂದ ಬರುವ ದ್ರವೀಯ ಹನಿಗಳು ಕೋವಿಡ್-19 ಕಾಯಿಲೆ ಹರಡುವ ಪ್ರಮುಖ ವಾಹಕವಾಗಿದೆ. ಸಾಮಾನ್ಯ ಮೃತದೇಹಗಳಿಗಿಂತ ಕೋವಿಡ್-19 ಸೋಂಕಿನ ಮೃತದೇಹಗಳ ನಿರ್ವಹಣೆಯು ತುಂಬಾ ಅಪಾಯಕಾರಿಯಾಗಿದ್ದು, ಆರೋಗ್ಯ ಸೇವಾ ಸಿಬ್ಬಂದಿಗಳು ಹಾಗೂ ಅವರ ಕುಟುಂಬಸ್ಥರು ನಿರ್ದಿಷ್ಟಪಡಿಸಿದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.
- ಶವಪರೀಕ್ಷೆ ನಡೆಸಿದಲ್ಲಿ, ಕೋವಿಡ್ ರೋಗಿಗಳ ಶ್ವಾಸಕೋಶಗಳು ಮಾತ್ರ ಸೋಂಕಿತವಾಗಿರುತ್ತವೆ.

## 3. ಕೋವಿಡ್ ವ್ಯಕ್ತಿಗಳ ಮೃತದೇಹಗಳನ್ನು ನಿರ್ವಹಿಸುವಾಗ ಆರೋಗ್ಯ ಸೇವಾ ಸಿಬ್ಬಂದಿಗಳು ಅನುಸರಿಸಬೇಕಾದ ಸಾಮಾನ್ಯ ಮುನ್ನೆಚ್ಚರಿಕೆಗಳು:

---

ಎಲ್ಲಾ ಸಮಯದಲ್ಲೂ ಉತ್ತಮವಾದ ಸೋಂಕು ನಿಯಂತ್ರಣ ಪದ್ಧತಿಗಳನ್ನು ಅನುಸರಿಸಬೇಕು.

ಅವುಗಳೆಂದರೆ,

1. ಕೈಗಳ ನೈರ್ಮಲ್ಯ
2. ಸ್ವ ರಕ್ಷಣಾ ಸಲಕರಣೆಗಳ ಬಳಕೆ (ಉದಾ: ಜಲನಿರೋಧಕ ಮೇಲಂಗಿ (water resistant apron), ಕೈಗವಸುಗಳು, ಮಾಸ್ಕ್, ಕನ್ನಡಕ)

3. ಹರಿತವಾದ ಸಲಕರಣೆಗಳ ಸುರಕ್ಷಿತ ಬಳಕೆ
4. ಮೃತದೇಹವನ್ನಿರಿಸಿದ ಚೀಲವನ್ನು ಸೋಂಕುಮುಕ್ತಗೊಳಿಸುವುದು; ರೋಗಿಗೆ ಬಳಸಿದ ಸಲಕರಣೆಗಳು, ಉಪಕರಣ ಹಾಗೂ ಯಂತ್ರಗಳನ್ನು ಸಹ ಸೋಂಕುಮುಕ್ತಗೊಳಿಸಬೇಕು.
5. ಹಾಸಿಗೆಗಳನ್ನು ಹಾಗೂ ರೋಗಿಯ ಪರಿಸರದ ನೆಲವನ್ನೆಲ್ಲ ಸೋಂಕುಮುಕ್ತಗೊಳಿಸಬೇಕು.

## 4. ಸೋಂಕು ಮತ್ತು ತಡೆಗಟ್ಟುವ ಕ್ರಮಗಳ ತರಬೇತಿ

---

ಸೋಂಕಿತ ವ್ಯಕ್ತಿಗಳ ಮೃತ ದೇಹಗಳನ್ನು ಪ್ರತ್ಯೇಕಿಸಿದ ಪ್ರದೇಶ, ಶವಾಗಾರ, ಆಂಬುಲೆನ್ಸ್ ಮತ್ತು ಚಿತಾಗಾರ/ಸ್ಮಶಾನದಲ್ಲಿ ನಿರ್ವಹಿಸಲು ನೇಮಿಸಲ್ಪಟ್ಟ ಎಲ್ಲಾ ಸಿಬ್ಬಂದಿಗಳಿಗೆ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು.

## 5. ಪ್ರತ್ಯೇಕಿಸಲ್ಪಟ್ಟ ಕೊಠಡಿ ಅಥವಾ ಪ್ರದೇಶದಿಂದ ಮೃತದೇಹವನ್ನು ತೆರವುಗೊಳಿಸುವುದು

---

- ಮೃತದೇಹವನ್ನು ನಿರ್ವಹಿಸುವ ಆರೋಗ್ಯ ಸೇವಾ ಸಿಬ್ಬಂದಿಯವರು ಕೈ ಸ್ವಚ್ಛತೆ ಹಾಗೂ ಸ್ವರಕ್ಷಣಾ ಸಲಕರಣೆಗಳ [ಜಲನಿರೋಧಕ ಏಪ್ರಾನ್ (water resistant Apron), ಕನ್ನಡಕ, N95 ಮಾಸ್ಕ್, ಕೈಗವಸುಗಳು] ಸಮರ್ಪಕ ಬಳಕೆಯ ಕುರಿತಾಗಿ ಅರಿತಿರಬೇಕು.
- ಮೃತದೇಹಕ್ಕೆ ಅಳವಡಿಸಿದ್ದ ಎಲ್ಲಾ ನಳಿಕೆಗಳನ್ನು ತೆಗೆಯಬೇಕು (drains and catheters).
- ನಳಿಕೆಗಳ ಅಳವಡಿಕೆಗಳಿಂದಾದ ರಂಧ್ರಗಳು (ನಳಿಕೆಗಳನ್ನು ತೆಗೆದಾಗ ಆಗಿರುವ ರಂಧ್ರಗಳು) ಹಾಗೂ ಗಾಯಗಳನ್ನು 1% ಹೈಪೋಕ್ಲೋರ್‌ಯಿಟ್ ನಿಂದ ತೊಳೆದು ಶುದ್ಧೀಕರಿಸಿ ತೆಳುವಾದ ಬಟ್ಟೆಯನ್ನು ಬಳಸಿ ಪಟ್ಟಿ ಕಟ್ಟಬೇಕು.
- ರಕ್ತನಾಳದೊಳಕ್ಕೆ ತೂರಿಸುವ ತೂರುನಾಳ (intravenous catheters) ಅಥವಾ ಇನ್ನಿತರ ಹರಿತ ಉಪಕರಣಗಳನ್ನು ನಿರ್ವಹಿಸುವಾಗ/ಶುದ್ಧಗೊಳಿಸುವಾಗ ತುಂಬಾ ಜಾಗ್ರತೆಯನ್ನು ವಹಿಸಬೇಕು. ಅವುಗಳನ್ನು ಪ್ರತ್ಯೇಕವಾದ ಹರಿತ ವಸ್ತುಗಳ ತ್ಯಾಜ್ಯದ ಡಬ್ಬಕ್ಕೆ ಹಾಕಬೇಕು.
- ಮೃತದೇಹದ ಬಾಯಿ ಹಾಗೂ ಮೂಗಿನಿಂದ ದೇಹದ್ರವಗಳು ಹೊರಗೆ ಒಸರದಂತೆ ಅವುಗಳಿಗೆ ಗುಳಿಚೀಲಗಳನ್ನು ಅಳವಡಿಸಬೇಕು.
- ಪ್ರತ್ಯೇಕಿಸಲ್ಪಟ್ಟ ಕೊಠಡಿ ಅಥವಾ ಪ್ರದೇಶದಿಂದ ಮೃತದೇಹವನ್ನು ತೆರವುಗೊಳಿಸುವ ಸಮಯದಲ್ಲಿ ಮೃತರ ಕುಟುಂಬದವರು ಮೃತದೇಹವನ್ನು ನೋಡಲು ಇಚ್ಛಿಸಿದರೆ ಸಾಮಾನ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿ ಅನುಮತಿ ನೀಡಬಹುದು.

- ಸೋರಿಕೆರಹಿತ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ಇಡಬೇಕು. ಈ ಚೀಲದ ಹೊರಭಾಗವನ್ನು 1% ಹೈಪೋಕ್ಲೋರೈಟ್‌ನಿಂದ ಸೋಂಕುರಹಿತಗೊಳಿಸಬೇಕು. ಶವದ ಚೀಲವನ್ನು ಶವಾಗಾರದ ವಸ್ತ್ರ ಅಥವಾ ಕುಟುಂಬದವರು ನೀಡಿದ ವಸ್ತ್ರದಿಂದ ಸುತ್ತಿಡಬಹುದು.
- ಮೃತದೇಹವನ್ನು ಮೃತನ ಸಂಬಂಧಿಕರಿಗೆ ಹಸ್ತಾಂತರಿಸಬಹುದು ಅಥವಾ ಶವಾಗಾರಕ್ಕಾದರೂ ಸಾಗಿಸಬಹುದು.
- ಉಪಯೋಗಿಸಲ್ಪಟ್ಟ/ಕೊಳಕಾಗಿರುವ ಎಲ್ಲಾ ಬಟ್ಟೆಗಳನ್ನು ಸಾಮಾನ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಬೇಕು ಹಾಗೂ ಅವುಗಳನ್ನು ಅಪಾಯಕಾರಿ ಜೈವಿಕ ವಸ್ತುಗಳನ್ನಿಡುವ ಚೀಲದಲ್ಲಿ ಇರಿಸಬೇಕು. ಚೀಲದ ಹೊರಭಾಗವನ್ನು 1% ಹೈಪೋಕ್ಲೋರೈಟ್ ಸೋಂಕುನಿವಾರಕ ದ್ರಾವಣದಿಂದ ಸೋಂಕುಮುಕ್ತಗೊಳಿಸಬೇಕು.
- ಉಪಯೋಗಿಸಲ್ಪಟ್ಟ ಸಲಕರಣೆಗಳನ್ನು ಸ್ವತಃಪಾಲಿಯಲ್ಲಿ ಬಿಸಿಗೊಳಿಸಬೇಕು (autoclave) ಅಥವಾ ಮಾನ್ಯತೆಗೊಳಪಟ್ಟ ಸೋಂಕುತಡೆ ಕ್ರಮಗಳನ್ನು ಅನುಸರಿಸಿ ಸೋಂಕುನಿವಾರಕ ದ್ರಾವಣಗಳಿಂದ ಸೋಂಕುಮುಕ್ತಗೊಳಿಸಬೇಕು.
- ಮೃತದೇಹದ ಎಲ್ಲಾ ಜೈವಿಕ ತ್ಯಾಜ್ಯಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ನಿಯಮಗಳಿಗನುಸಾರವಾಗಿ ನಿರ್ವಹಿಸಿ ತೆರವುಗೊಳಿಸಬೇಕು.
- ಮೃತದೇಹವನ್ನು ನಿರ್ವಹಿಸಿದ ಆರೋಗ್ಯ ಸೇವಾ ಸಿಬ್ಬಂದಿಯು ತಮ್ಮ ಸ್ವರಕ್ಷಣಾ ಸಲಕರಣೆಗಳನ್ನು ಕಳಚಬೇಕು ಹಾಗೂ ಕೈಗಳ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು.
- ಕುಟುಂಬದವರ ಭಾವನೆಗಳನ್ನು ಗೌರವಿಸಬೇಕು ಹಾಗೂ ಅವರಿಗೆ ಆಪ್ತ ಸಲಹೆಯನ್ನು ನೀಡಬೇಕು.

## 6. ಪರಿಸರದ ಶುಚಿತ್ವ ಮತ್ತು ಸೋಂಕು ನಿವಾರಣೆಗೊಳಿಸುವುದು

ಪ್ರತ್ಯೇಕಿಸಲ್ಪಟ್ಟ ಪ್ರದೇಶದ ಎಲ್ಲಾ ಮೇಲ್ಮೈ (ನೆಲ, ಹಾಸಿಗೆ, ರೇಲಿಂಗ್‌ಗಳು, ಪಕ್ಕದ ಮೇಜುಗಳು, IV ಸ್ಟ್ಯಾಂಡ್ ಇತ್ಯಾದಿ)ಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಶುಚಿಗೊಳಿಸುವುದು; 30 ನಿಮಿಷಗಳ ಸಮಯವನ್ನು ನೀಡಿ, ಒಣಗಲು ಅವಕಾಶ ಕೊಡಿ.

## 7. ಶವಾಗಾರದಲ್ಲಿ ಮೃತದೇಹಗಳನ್ನು ನಿರ್ವಹಿಸುವುದು

- ಕೋವಿಡ್ ಮೃತ ದೇಹವನ್ನು ನಿರ್ವಹಿಸುತ್ತಿರುವ ಶವಾಗಾರದ ಸಿಬ್ಬಂದಿಯವರು ಪ್ರಮಾಣಿತ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

- ಸುಮಾರು 4<sup>0</sup> ಸೆಂಟಿಗ್ರೇಡ್ ತಾಪಮಾನವನ್ನು ನಿರ್ವಹಿಸಿರುವ ಶೀತಲ ಕೋಣೆಯಲ್ಲಿ ಮೃತ ದೇಹಗಳನ್ನಿಡಬೇಕು.
- ಶವಾಗಾರವನ್ನು ಸ್ವಚ್ಛವಾಗಿ ಇಡಬೇಕು. ಪರಿಸರದಲ್ಲಿರುವ ಮೇಲ್ಮೈಗಳನ್ನು, ಸಾಧನಗಳನ್ನು ಹಾಗೂ ಸಾಗಾಣಿಕೆ ಮಾಡಿದ ಗಾಡಿಗಳನ್ನು (transport trolleys) 1% ಸೋಡಿಯಂ ಹೈಪೋಕ್ಲೋರೇಟ್ ದ್ರಾವಣದಿಂದ ಸರಿಯಾಗಿ ಸೋಂಕು ನಿವಾರಿಸಬೇಕು.
- ಮೃತದೇಹವನ್ನು ಹೊರತೆಗೆದ ನಂತರ ಕೋಣೆಯ ಬಾಗಿಲು, ಹಿಡಿಕೆ ಮತ್ತು ನೆಲವನ್ನು 1% ಸೋಡಿಯಂ ಹೈಪೋಕ್ಲೋರೇಟ್ ದ್ರಾವಣದಿಂದ ಶುಚಿಗೊಳಿಸುವುದು.

## 8. ಕೆಡದಂತೆ ರಕ್ಷಿಸುವುದು

---

- ಮೃತದೇಹವನ್ನು ಕೆಡದಂತೆ ಸಂರಕ್ಷಿಸಲು ಅನುಮತಿಸಬಾರದು

## 9. COVID-19 ಮೃತದೇಹಗಳ ಶವಪರೀಕ್ಷೆ

---

ಶವಪರೀಕ್ಷೆಯನ್ನು ಮಾಡಲೇಬಾರದು. ವಿಶೇಷ ಕಾರಣಗಳಿಂದ ಶವಪರೀಕ್ಷೆ ನಡೆಸಬೇಕಾದಲ್ಲಿ, ಈ ಕೆಳಗಿನ ಸೋಂಕು ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು:

- ಸೋಂಕು ತಡೆಗಟ್ಟುವಿಕೆ ನಿಯಂತ್ರಣದ ಕುರಿತು ತಂಡದ ಸದಸ್ಯರಿಗೆ ಉತ್ತಮ ತರಬೇತಿ ನೀಡಬೇಕು.
- ಶವಪರೀಕ್ಷಾ ಕೊಠಡಿಯಲ್ಲಿ ವಿಧಿ ವಿಜ್ಞಾನ ತಜ್ಞರು ಮತ್ತು ಸಹಾಯಕ ಸಿಬ್ಬಂದಿಗಳ ಸಂಖ್ಯೆಯನ್ನು ಸೀಮಿತಗೊಳಿಸಬೇಕು.
- ತಂಡದವರು PPE ಯ ಎಲ್ಲ ಪೂರಕಗಳನ್ನು (ಎಲ್ಲ ರೀತಿಯ ಗವಸುಗಳು, ತಲೆ ಹೊದಿಕೆ, ಪಾದರಕ್ಷೆಗಳ ಹೊದಿಕೆ, N 95 ಮಾಸ್ಕ್, ಚಾಳೀಸು / ಮುಖಗವಸು) ಬಳಸಬೇಕು
- ಗುಂಡು ತುದಿಯ ಕತ್ತರಿಗಳನ್ನು ಬಳಸಬೇಕು.
- ಹರಿದ ಗಾಯಗಳಾಗುವುದನ್ನು ತಡೆಯಲು ಯಾವಾಗಲೂ PM40 ಅಥವಾ ಇತರೆ ಯಾವುದಾದರೂ ಗಟ್ಟಿಮುಟ್ಟಾದ ಮೊಡಾದ ಬ್ಲೇಡ್‌ಗಳನ್ನು ಬಳಸುವುದು.
- ಒಂದು ಸಮಯದಲ್ಲಿ ದೇಹದ ಒಂದೇ ಕುಹರವನ್ನು ಮಾತ್ರ ಕತ್ತರಿಸಬೇಕು.
- ಜೋಡಣೆಯಲ್ಲಿಲ್ಲದ ಅಂಗಗಳನ್ನು ಮೇಜಿನ ಮೇಲಿಟ್ಟು ಗಟ್ಟಿಯಾಗಿ ಹಿಡಿದು ಸ್ಪಂಜಿನ ಸಹಾಯದೊಂದಿಗೆ ಕತ್ತರಿಸಬೇಕು – ಕೈಗಳ ರಕ್ಷಣೆಯ ಕುರಿತು ಕಾಳಜಿಯಿರಲಿ.

- ಶವಾಗಾರದಲ್ಲಿ ಋಣಾತ್ಮಕ ಒತ್ತಡವಿರುವಂತೆ ಕ್ರಮವಹಿಸುವುದು. ಹೊರತೆಗೆಯಬಹುದಾದ ಕೋಣೆಗೆ ಮೂಳೆಯ ಎರೋಸಾಲ್‌ನ್ನು ಹೀರುವ ಘಟಕವಿರುವ ಆಂದೋಲಕ ಗರಗಸ ಅಥವಾ ಚೈನ್-ಮೈಲ್ ಕೈಗವಸು ಹೊಂದಿರುವ ಕೈ ಗರಗಸವನ್ನು ಬಳಸುವುದು.
- ಚುಚ್ಚುಮದ್ದು ನೀಡಲು ಬಲಸುವ ಸೂಚಿಗಳನ್ನು ಪುನಃ ಮುಚ್ಚಿಟ್ಟಾರದು - ಬಳಸಿದ ಸೂಚಿಗಳನ್ನು ಮತ್ತು ಸಿರಿಂಜ್‌ಗಳನ್ನು ಹಾಕಲು ನಿರ್ದಿಷ್ಟ ಪಡಿಸಿದ ಶಾರ್ಪ್ ಬಕೆಟ್‌ಗಳಲ್ಲಿಯೇ ಹಾಕಬೇಕು.
- ಶವಪರೀಕ್ಷೆಯ ಸಮಯದಲ್ಲಿ ವಿಶೇಷವಾಗಿ ಶ್ವಾಸಕೋಶದ ಅಂಗಾಂಶಗಳನ್ನು ಪರೀಕ್ಷಿಸುವಾಗ ಸೂಕ್ತವಾದ ತಂತ್ರಗಳನ್ನು ಬಳಸಿ ಎರೋಸಾಲ್ ಬಿಡುಗಡೆಯಾಗುವುದನ್ನು ತಡೆಗಟ್ಟಲು ಎಚ್ಚರ ವಹಿಸುವುದು.
- ಕಾರ್ಯವಿಧಾನದ ನಂತರ ದೇಹವನ್ನು 1% ಸೋಡಿಯಂ ಹೈಪೋಕ್ಲೋರೈಟ್ ಸೋಂಕುರಹಿತ ರಸಾಯನಿಕವನ್ನು ಬಳಸಿ ಸುರಕ್ಷಿತ ಚೀಲದಲ್ಲಿ ಹಾಕುವುದು. ಚೀಲದ ಹೊರಬಾಗವನ್ನು ಕೂಡ 1% ಸೋಡಿಯಂ ಹೈಪೋಕ್ಲೋರೈಟ್ ದಾವಣದಿಂದ ಶುದ್ಧಗೊಳಿಸುವುದು.
- ತದನಂತರ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು.
- ಶವಪರೀಕ್ಷೆಯ ನಂತರ ನಿರ್ಧಾರಿತ ಶಿಷ್ಟಾಚಾರದಂತೆ ಟೇಬಲನ್ನು ಸೋಂಕುರಹಿತ ದ್ರಾವಣದಿಂದ ಶುದ್ಧಗೊಳಿಸುವುದು.

## 10. ರವಾನಿಸುವುದು

- ಶವವನ್ನು ಸುರಕ್ಷಿತ ಚೀಲದಲ್ಲಿ ಹಾಕುವುದು, ಇದು ರವಾನಿಸುವ ಸಿಬ್ಬಂದಿಗೆ ಯಾವುದೇ ಹೆಚ್ಚುವರಿ ಅಪಾಯವಾಗದ ರೀತಿಯಲ್ಲಿ ಹೊರಗಿನಿಂದ ಶುದ್ಧಗೊಳಿಸುವುದು.
- ದೇಹವನ್ನು ನಿರ್ವಹಿಸುವ ವ್ಯಕ್ತಿ/ಸಿಬ್ಬಂದಿ ನಿರ್ಧಾರಿತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು (ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಉಪಯೋಗಿಸುವ ಮುಖಗವಸು, ಕೈಗವಸುಗಳು)
- ದೇಹವನ್ನು ಶವ ದಹನ / ಶವಸಂಸ್ಕಾರಕ್ಕೆ ರವಾನಿಸಿದ ನಂತರ ವಾಹನ ಮತ್ತು ಸಿಬ್ಬಂದಿಗಳು 1% ಸೋಡಿಯಂ ಹೈಪೋಕ್ಲೋರೈಟ್‌ನಿಂದ ಶುದ್ಧಗೊಳಿಸುವುದು.

## 11. ಸ್ಮಶಾನ/ಸಮಾಧಿಯ ಮೈದಾನದಲ್ಲಿ

- ಸ್ಮಶಾನ/ಸಮಾಧಿಯ ಸಿಬ್ಬಂದಿಗಳಿಗೆ ಕೋವಿಡ್ 19 ಯಾವುದೇ ರೀತಿಯ ಹೆಚ್ಚುವರಿ ಅಪಾಯವನ್ನು ಉಂಟು ಮಾಡದಷ್ಟು ಸೂಕ್ಷ್ಮವಾಗಿರಿಸಬೇಕು.
- ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಕೈಗಳ ನೈರ್ಮಲ್ಯ, ಮಾಸ್ಕ್‌ಗಳ ಮತ್ತು ಕೈಚೀಲಗಳ ಬಗೆಗೆ ನಿರ್ದಿಷ್ಟಪಡಿಸಿದ ಮುಂಜಾಗರೂಕತೆಯ ವಿಧಾನಗಳನ್ನು ಅಭ್ಯಾಸ ಮಾಡಿರಬೇಕು.

- ಸಮಾಧಿಯ ಸಿಬ್ಬಂದಿಯು ನಿರ್ದಿಷ್ಟ ಮುನ್ನೆಚ್ಚರಿಕೆಯ ವಿಧಾನಗಳನ್ನು ಅನುಸರಿಸಿ ಮೃತದೇಹದ ಚೀಲದಿಂದ ಮೃತದೇಹದ ಮುಖವನ್ನು ಮಾತ್ರ ಬಿಚ್ಚಿ ಸಂಬಂಧಿಕರಿಗೆ ಕೊನೆಯದಾಗಿ ಒಂದು ಬಾರಿ ಮಾತ್ರ ನೋಡಲು ಅವಕಾಶ ನೀಡಬೇಕು.
- ಸಮಾಧಿಗೆ ಸಂಬಂಧಿಸಿದಂತೆ ಮೃತದೇಹವನ್ನು ಮುಟ್ಟದೇ ಮಾಡಬಹುದಾದ ಕೊನೆಯ ವಿಧಿ ವಿಧಾನಗಳಾದ ಧಾರ್ಮಿಕ ಪಠಣ, ಪವಿತ್ರ ನೀರಿನ ಪ್ರೋಕ್ಷಣೆ ಮುಂತಾದವುಗಳನ್ನು ಮಾಡಲು ಅನುಮತಿಸಬಹುದು.
- ಮೃತದೇಹಕ್ಕೆ ಸ್ನಾನ ಮಾಡಿಸುವುದು, ಚುಂಬಿಸುವುದು, ತಬ್ಬಿಕೊಳ್ಳುವುದು ಮುಂತಾದವುಗಳನ್ನು ಮಾಡಲು ಅನುಮತಿಸಬಾರದು.
- ಮೃತದೇಹದ ದಹನ/ಸಮಾಧಿಯ ನಂತರ ಅಂತ್ಯಕ್ರಿಯೆ/ಸಮಾಧಿಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಕೈಗಳ ನೈರ್ಮಲ್ಯಕ್ಕೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
- ಮೃತದೇಹವನ್ನು ದಹನ ಮಾಡಿದ ನಂತರ ದೊರೆಯುವ ಬೂದಿಯು ಯಾವುದೇ ತೊಂದರೆಯನ್ನು ಉಂಟುಮಾಡದಿರುವುದರಿಂದ, ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸಲು ಬೂದಿಯನ್ನು ಶೇಖರಿಸಿಕೊಳ್ಳಬಹುದು.
- ಸಮಾಧಿಯ ಸ್ಥಳದಲ್ಲಿ ದೊಡ್ಡಮಟ್ಟದ ಗುಂಪುಗೂಡುವಿಕೆಗೆ ಅವಕಾಶ ನೀಡದೇ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಇದರಿಂದ ಸ್ಮಶಾನ/ಸಮಾಧಿಯ ಸ್ಥಳದಲ್ಲಿ ನೆರೆಯುವ ಕುಟುಂಬ ವರ್ಗದವರಲ್ಲಿರಬಹುದಾದ ಸೋಂಕು ಅಥವಾ ವೈರಸ್‌ಗಳು ಹರಡಬಹುದು.